

**ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಯಲ್ಲಿ ಸೇಪೆಡೆಗೆ ಶಿಫಾರಸ್ಸು ಮಾಡಲಾದ ನೂತನ ತಾಂತ್ರಿಕತೆಗಳು ಬೆಳೆ ಉತ್ಪಾದನೆ (16)**

### **ಬೇಸಾಯ ಶಾಸ್ತ್ರ (10)**

- ಟ್ರಾಕ್ಟರ್ ಚಾಲಿತ ಕೂರಿಗೆ ಬಿತ್ತನೆಗೆ ರಾಗಿಯ ಬೀಜದ ಪ್ರಮಾಣ: ಸುಧಾರಿತ ಟ್ರಾಕ್ಟರ್ ಚಾಲಿತ ಸಂಯುಕ್ತ ಕೂರಿಗೆಯಿಂದ ಪ್ರತಿ ಎಕರೆಗೆ 8 ಕೆ.ಜಿ. ರಾಗಿಯನ್ನು ಬಿತ್ತುವುದು ಸೂಕ್ತವೆಂದು ಕಂಡುಬಂದಿದೆ. ಇದರಿಂದ ರ್ಯಾಶ್‌ರ ಪದ್ಧತಿಗೆ (20 ಕೆಜಿ/ಎ) ಹೋಲಿಸಿದಾಗ 12 ಕೆ.ಜಿ ರಾಗಿ ಬಿತ್ತನೆ ಬೀಜದ ಉಳಿತಾಯವಾಗುತ್ತದೆ.



- ಡ್ರಾಫ್ಟ್ ಸೀಡರ್ ಪದ್ಧತಿಯ ಭತ್ತದಲ್ಲಿ ಕಳೆ ನಿರ್ವಹಣೆಗಾಗಿ ಉದಯಮೂರ್ವ ಕಳೆನಾಶಕಗಳ ಶಿಂಪರಣೆ: ಡ್ರಂ ಸೀಡರ್ ಭತ್ತದಲ್ಲಿ ಬೆನ್ನಲ್ಲುರಾನ್ ಮೀಧ್ಯಲ್ಲಾ ಶೇ. 0.6ಜಿ @ 60 ಗ್ರಾಂ + ಪ್ರಿಟಲಾಕ್ಟರ್ ಶೇ. 6ಜಿ @ 600 ಗ್ರಾಂಗಳ ಮೂರ್ವ ಮಿಶ್ರಿತ ಉದಯಮೂರ್ವ ಕಳೆನಾಶಕವನ್ನು ಪ್ರತಿ ಹೆಚ್‌ರೋಗೆ 10 ಕೆ.ಜಿ. ಯಂತೆ 25 ಕೆ.ಜಿ ಮರಳಿನೊಂದಿಗೆ ಮಿಶ್ರಣ ಮಾಡಿ 5ನೇ ದಿನದಲ್ಲಿ ಗದ್ದೆಯಲ್ಲಿ ಸಮನಾಗಿ ಹಾಕುವುದರಿಂದ ಅಧಿಕ ಧಾನ್ಯದ ಇಳುವರಿ ಮತ್ತು ಕಳೆ ನಿಯಂತ್ರಣಾ ಸಾಮರ್ಥ್ಯವು (4853 ಕೆ.ಜಿ/ಹೆ. ಮತ್ತು 95.72%) ಅನುಕ್ರಮವಾಗಿ ದಾಖಿಲಾಗಿದ್ದು, ಇದು ಎರಡು ಸಾರಿ (25ನೇ ಮತ್ತು 45ನೇ ದಿನದಲ್ಲಿ) ಕ್ಯಾಕಳೆ ತೆಗೆದು ಕಳೆ ನಿಯಂತ್ರಣಾ ಮಾಡಿದ ಉಪಚಾರಕೆ (4871 ಕೆ.ಜಿ./ಹೆ. ಮತ್ತು 94.35%) ಅನುಕ್ರಮವಾಗಿ ಹೋಲಿಕೆ ಮಾಡಿದಾಗ ಸಂಖ್ಯಾಶಾಸ್ತೀಯವಾಗಿ ಸರಿಸಮನಾಹಾವಾಗಿರುತ್ತದೆ.



ಉಪಚಾರಿಸದ ಬೆಳೆ

ಉಪಚಾರಿಸಿದ ಬೆಳೆ

- ಕೊರಲೆ ಬೆಳೆಯ ಸುಧಾರಿತ ಬೇಸಾಯ ಕ್ರಮಗಳೆಂದು ಈ ಅಧ್ಯಾಯದಲ್ಲಿ ತಳಿ, ಸೂಕ್ತ ಕಾಲ ಮತ್ತು ಮಣ್ಣ, ಭೂಮಿ ಸಿದ್ಧತೆ, ಬೀಜ ಮತ್ತು ಬಿತ್ತನೆ, ಬೇಕಾಗುವ ರಸಗೊಬ್ಬರಗಳು, ಅಂತರ ಬೇಸಾಯ, ಕಳೆ ನಿಯಂತ್ರಣ, ಸಸ್ಯ ಸಂರಕ್ಷಣೆ, ಕಟಾವು ಮತ್ತು ಇಳುವರಿ ಬಗೆಗಿನ ಮಾಹಿತಿಯನ್ನು ಸೇರಿಸಲಾಗಿದೆ.



- ನೇರಿಯರ್ ಸಂಕರಣ ಹುಲ್ಲಿನಲ್ಲಿ ಅಧಿಕ ಹಸಿರು ಮೇವು ಹಾಗೂ ಗುಣಮಟ್ಟಕ್ಕಾಗಿ ಸೂಕ್ತ ಪ್ರಮಾಣದಲ್ಲಿ ಸಾರಜನಕ ಬಳಕೆ: ನೇರಿಯರ್ ಸಂಕರಣ ಹುಲ್ಲಿನಲ್ಲಿ ವಾಷಿಕವಾಗಿ ಪ್ರತಿ ಹೆಚ್‌ರಿಗೆ 315 ಕೆ.ಜಿ ಸಾರಜನಕವನ್ನು ಪ್ರತಿ ಕಟಾವಿನ ನಂತರ (6-7 ಕಟಾವು ಪ್ರತಿ ವರ್ಷದಲ್ಲಿ) ಸಮರ್ಪಿತಗಳಲ್ಲಿ ನೀಡುವುದರಿಂದ ಅಧಿಕ ಹಸಿರು ಮೇವು (1331 ಕ್ಷೀ/ಹೆ), ಒಂದು ಪದಾರ್ಥ (301 ಕ್ಷೀ/ಹೆ) ಮತ್ತು ಕಚ್ಚಿ ಸಸಾರಜನಕ ಇಳುವರಿಯನ್ನು (23.2 ಕ್ಷೀ/ಹೆ) ಪಡೆಯುವುದರ ಜೊತೆಗೆ ಅಧಿಕ ನಿವ್ವಳ ಆದಾಯ (82926 ರೂ./ಹೆ) ಹಾಗೂ ಲಾಭ:ವೆಚ್ಚದ ಅನುಪಾತವನ್ನು (2.73:1) ಪಡೆಯಬಹುದು.



ಉಪಚರಿಸದ ಬೆಳೆ



ಉಪಚರಿಸಿದ ಬೆಳೆ

- ಸಾವಯವ ಕೃಷಿಯಲ್ಲಿ ಸಿರಿಧಾನ್ಯಗಳಲ್ಲಿ ಬೆಳೆಯ ಸಾಲುಗಳ ಅಂತರ ಮತ್ತು ಸಾವಯವ ಮೋಷಕಾಂಶಗಳ ನಿರ್ವಹಣೆ

ಬೆಳೆ	ಸಾಲುಗಳ ಅಂತರ	ಮೋಷಕಾಂಶಗಳು
ನವಣೆ	30* 7.5 ಸೆ.ಎ.ಮೀ.	7.5 ಟನ್/ಹೆ ಕೊಟ್ಟಿಗೆ ಗೊಬ್ಬರವನ್ನು ಮೂಲಗೊಬ್ಬರವಾಗಿ + ಶೇ. 125 ರಪ್ಪು ಶಿಫಾರಸ್ನು ಮಾಡಿದ ಸಾರಜನಕಕ್ಕೆ (ಸಾರಜನಕ: 50ಕೆಜಿ/ಹೆ) ಸಮಾನಾದ ಕೊಟ್ಟಿಗೆ ಗೊಬ್ಬರದಿಂದ ಅಭಿವೃದ್ಧಿ ಪಡಿಸಿದ ಕಾಂಪೋಷ್ಟ್ ಮುಖಾಂತರ ಒದಗಿಸಬೇಕು. (ಸಾರಜನಕದ ಪ್ರಮಾಣ ಶೇ.0.8 ಇದ್ದಲ್ಲಿ 6.25 ಟನ್/ಹೆ ಗೊಬ್ಬರವನ್ನು ನೀಡಬೇಕು)
ಸಾಮೆ, ಹಾರಕ, ಬರಗು, ಕೊರಲೆ, ಉದಲು	30* 7.5 ಸೆ.ಮೀ.	7.5 ಟನ್/ಹೆ ಕೊಟ್ಟಿಗೆ ಗೊಬ್ಬರವನ್ನು ಮೂಲಗೊಬ್ಬರವಾಗಿ + ಶೇ. 125 ರಪ್ಪು ಶಿಫಾರಸ್ನು ಮಾಡಿದ ಸಾರಜನಕಕ್ಕೆ (ಸಾರಜನಕ: 25ಕೆಜಿ/ಹೆ) ಸಮಾನಾದ ಕೊಟ್ಟಿಗೆ ಗೊಬ್ಬರದಿಂದ ಅಭಿವೃದ್ಧಿ ಪಡಿಸಿದ ಕಾಂಪೋಷ್ಟ್ ಮುಖಾಂತರ ಒದಗಿಸಬೇಕು. (ಸಾರಜನಕದ ಪ್ರಮಾಣ ಶೇ.0.8 ಇದ್ದಲ್ಲಿ 3.125 ಟನ್/ಹೆ ಗೊಬ್ಬರವನ್ನು ನೀಡಬೇಕು)

### ಮಣ್ಣ ವಿಜಾಫ್ ಮತ್ತು ಕೃಷಿ ರಸಾಯನಶಾಸ್ತ್ರ (5)

- ಕ್ಷೂರೀಯ ಮಣ್ಣನಲ್ಲಿ ಭತ್ತದ ಬೆಳವಣಿಗೆ ಹಾಗೂ ಹೆಚ್ಚಿನ ಇಳುವರಿಗಾಗಿ ಲಘುಮೋಷಕಾಂಶಗಳ ಮಿಶ್ರಣದ ಸಿಂಪರಣೆ: ಶಿಫಾರಸ್ನು ಮಾಡಿದ ಗೊಬ್ಬರದ ಜೊತೆಗೆ ಲಘು ಮೋಷಕಾಂಶ ಮಿಶ್ರಣವನ್ನು ಪ್ರತಿ ಲೀಟರ್ ನೀರಿಗೆ 10 ಗ್ರಾ. ನಂತೆ ನಾಟಿ ಮಾಡಿದ 30 ಮತ್ತು 45 ದಿನಗಳ ನಂತರ 2 ಬಾರಿ ಎಲೆಗಳಿಗೆ ಸಿಂಪರಣೆ ಮಾಡಿದಾಗ ಭತ್ತದ ಧಾನ್ಯ ಹಾಗೂ ಹುಲ್ಲಿನ ಇಳುವರಿಯು ಸರಾಸರಿ ಶೇ. 15.2 ಹಾಗೂ 20.5 ರಪ್ಪು ಹೆಚ್ಚಿಕೊಂಡು, ಜೊಳ್ಳಿನ ಪ್ರಮಾಣ ಶೇ. 38.4 ರಪ್ಪು ಕಡಿಮೆಯಾಗಿದ್ದು, 1.4:1 ಲಾಭ:ವೆಚ್ಚದ ಅನುಪಾತವನ್ನು ಪಡೆಯಬಹುದಿದೆ.



- ಸೂಕ್ತ ನೀರಾವರಿ ಮೂಲಕ ಕಬ್ಜು ಬೆಳೆಯಲ್ಲಿ ನೀರಿನಲ್ಲಿ ಕರಗುವ ರಂಜಕದ ಬಳಕೆ: ಶಿಥಾರಸ್ಸು ಮಾಡಿದ ರಂಜಕದ ಪ್ರಮಾಣ ಶೇ.25 ರಷ್ಟನ್ನು ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು ನಾಟಿ ಮಾಡಿದ 60 ದಿನಗಳವರೆಗೆ ಹಾಗೂ ಉಳಿದ ಶೇ.75 ರಷ್ಟನ್ನು ನಾಟಿ ಮಾಡಿದ 180 ದಿನಗಳವರೆಗೆ ಕೊಡುವುದರಿಂದ ರಂಜಕದ ದಕ್ಕತೆಯನ್ನು ಹೆಚ್ಚಿಸುವುದರ ಜೋತೆಗೆ ಕಬ್ಜಿನ ಇಳುವರಿಯನ್ನು ಶೇ.30ರಷ್ಟು ಹೆಚ್ಚಿಸಬಹುದು.



ಉಪಚರಿಸದ ಬೆಳೆ



ಉಪಚರಿಸಿದ ಬೆಳೆ

- ರಾಗಿ-ಅಲಸಂದೆ ಬೆಳೆ ಪದ್ಧತಿಯಲ್ಲಿ ಸುಧಾರಿತ ಮಣ್ಣನ ಗುಣಲಕ್ಷಣಗಳಿಗೆ ಹಾಗು ಹೆಚ್ಚಿನ ಇಳುವರಿ ಪಡೆಯಲು ರಂಜಕದಿಂದ ಪುಟ್ಟಿಕರಿಸಿದ ಗೊಬ್ಬರದ ಬಳಕೆ: ರಾಗಿ-ಅಲಸಂದೆ ಬೆಳೆ ಪದ್ಧತಿಯಲ್ಲಿ ಶಿಥಾರಸ್ಸು ಮಾಡಿದ ಸಾರಜನಕ ಮತ್ತು ಪೊಟ್ಟಾಷ್ಟ್ ಜೋತೆಗೆ ಶೇ. 50 ರಂಜಕವನ್ನು ಶಿಲಾರಂಜಕದಿಂದ ಪುಟ್ಟಿಕರಿಸಿದ ಸಾವಯವ ಗೊಬ್ಬರವನ್ನು ಬೆಳೆಗಳಿಗೆ ಹಾಕುವುದರಿಂದ ರಾಗಿಯಲ್ಲಿ ಹೆಚ್ಚಿನ ಧಾನ್ಯದ (2483.1 ಕೆ.ಜಿ./ಹೆ) ಮತ್ತು ಹುಲ್ಲಿನ (3943.2ಕೆ.ಜಿ./ಹೆ) ಇಳುವರಿಯನ್ನು ಹಾಗೂ 2.90:1 ಲಾಭ:ವೆಚ್ಚಗಳ ಅನುಪಾತವನ್ನು ಪಡೆಯಬಹುದಾಗಿದೆ. ಆದರೆ ಶಿಥಾರಸ್ಸು ಮಾಡಿದ ರಸಗೊಬ್ಬರ (ಶೇ. 100ರಷ್ಟು ಸಾರಜನಕ, ರಂಜಕ ಮತ್ತು ಪೊಟ್ಟಾಷ್ಟ್) ಮತ್ತು ತಿಪ್ಪಗೊಬ್ಬರವನ್ನು (10ಟ/ಹೆ) ನೀಡಿದಾಗ 2276 ಕೆ.ಜಿ./ಹೆ ಧಾನ್ಯದ ಹಾಗೂ 3551ಕೆ.ಜಿ./ಹೆ ಹುಲ್ಲಿನ ಇಳುವರಿಯನ್ನು ಪಡೆಯಬಹುದಾಗಿದೆ.



+



ಶಿಲಾರಂಜಕದಿಂದ ಪುಟ್ಟಿಕರಣೆ



- ಉದ್ದಿನ ಕಾಲು ಬೆಳೆಯ ಬೆಳವಣಿಗೆ ಹಾಗೂ ಇಳುವರಿಯ ಹೆಚ್ಚಳಕ್ಕಾಗಿ ಯುವಾಸೋಬಿ ಉದ್ದಿನ ಕಾಳಿನ ಬೆಳೆಯ ಲಘು ಮೋಡಕಾಂಶಗಳ ಮಿಶ್ರಣ (ಎಂಎಂಎಫ್1 ಮತ್ತು ಎಂಎಂಎಫ್2): ಯುವಾಸೋಬಿ ಉದ್ದಿನ ಕಾಳಿನ ಬೆಳೆಯ ಲಘು ಮೋಡಕಾಂಶಗಳ ಮಿಶ್ರಣ ಎಂಎಂಎಫ್1 (ಕಬ್ಬಿಣ+ ಮ್ಯಾಂಗನೀಸ್+ ಸತು+ ತಾಮರ+ ಮಾಲಿಜ್ಜಿನಂ) ಅಥ್ವ 750 ಗ್ರಾಂ/ಎಕರೆಗೆ 20 ದಿನಗಳ ನಂತರ ಹಾಗೂ ಯುವಾಸೋಬಿ ಉದ್ದಿನ ಕಾಳಿನ ಬೆಳೆಯ ಲಘು ಮೋಡಕಾಂಶಗಳ ಮಿಶ್ರಣ ಎಂಎಂಎಫ್2 (ಕಬ್ಬಿಣ+ ಮ್ಯಾಂಗನೀಸ್+ ಸತು+ ತಾಮರ+ ಮಾಲಿಜ್ಜಿನಂ+ ಬೋರಾನ್) ಮಿಶ್ರಣವನ್ನು (1 ಕೆಜಿ/ಎ) 40 ದಿನಗಳ ನಂತರ ಬೆಳೆಯ ಮೇಲೆ ಸಿಂಪರಣೆ ಮಾಡುವುದರಿಂದ ಉದ್ದಿನಕಾಳಿನ ಇಳುವರಿಯು ಶೇ. 25.37 ರಷ್ಟು ಹೆಚ್ಚಳವಾಗಿದ್ದು, 3.18:1 ಲಾಭ:ಹೆಚ್ಚಳ ಅನುಪಾತವನ್ನು ಪಡೆಯಬಹುದಾಗಿದೆ.



ಉಪಚರಿಸದ ಬೆಳೆ



ಉಪಚರಿಸದ ಬೆಳೆ

- ಹೆಸರು ಕಾಲು ಬೆಳೆಯ ಬೆಳವಣಿಗೆ ಹಾಗೂ ಇಳುವರಿಯ ಹೆಚ್ಚಳಕ್ಕಾಗಿ ಯುವಾಸೋಬಿ ಹೆಸರು ಕಾಳಿನ ಬೆಳೆಯ ಲಘು ಮೋಡಕಾಂಶಗಳ ಮಿಶ್ರಣ (ಎಂಎಂಎಫ್1 ಮತ್ತು ಎಂಎಂಎಫ್2): ಯುವಾಸೋಬಿ ಹೆಸರು ಕಾಳಿನ ಲಘು ಮೋಡಕಾಂಶಗಳ ಎಂಎಂಎಫ್1 (ಕಬ್ಬಿಣ+ ಮ್ಯಾಂಗನೀಸ್+ ಸತು+ ತಾಮರ+ ಮಾಲಿಜ್ಜಿನಂ) ಮಿಶ್ರಣವನ್ನು 750 ಗ್ರಾಂ/ಎಕರೆಗೆ 20 ದಿನಗಳ ನಂತರ ಹಾಗೂ ಯುವಾಸೋಬಿ ಹೆಸರು ಕಾಳಿನ ಲಘು ಮೋಡಕಾಂಶಗಳ ಎಂಎಂಎಫ್2 (ಕಬ್ಬಿಣ+ ಮ್ಯಾಂಗನೀಸ್+ ಸತು+ ತಾಮರ+ ಮಾಲಿಜ್ಜಿನಂ+ ಬೋರಾನ್) ಮಿಶ್ರಣವನ್ನು 1 ಕೆಜಿ/ಎ 40 ದಿನಗಳ ನಂತರ ಬೆಳೆಯ ಮೇಲೆ ಸಿಂಪರಣೆ ಮಾಡುವುದರಿಂದ ಹೆಸರುಕಾಳಿನ ಇಳುವರಿಯು ಶೇ. 34.33 ರಷ್ಟು ಹೆಚ್ಚಳವಾಗಿದ್ದು, 3.34:1 ಲಾಭ:ಹೆಚ್ಚಳ ಅನುಪಾತವನ್ನು ಪಡೆಯಬಹುದಾಗಿದೆ.



ಉಪಚರಿಸದ ಬೆಳೆ



ಉಪಚರಿಸದ ಬೆಳೆ

## **ಕೃಷಿ ಸೂಕ್ತ ಜೀವಿಶಾಸ್ತ್ರ (1)**

- ಕಬ್ಬಿನ ತರಗಿನ ನಿರ್ವಹಣೆಗಾಗಿ ಸೂಕ್ತಾಳಿಜೀವಿಗಳ ಸಮೂಹದ ಬಳಕೆ: ಕಟಾವು ಮುಗಿದ ಮೇಲೆ ತರಗನ್ನು ಜಮೀನಿನಲ್ಲಿ ಪರ್ಯಾಯ ಸಾಲುಗಳಲ್ಲಿ ಹರಡಿ ನೀರು ಹಾಯಿಸಬೇಕು. ನಂತರ ಯೂರಿಯಾವನ್ನು (10 ಕೆ.ಜಿ./ಲ) ಮತ್ತು ಸೂಕ್ತಾಳಿಜೀವಿಗಳ ಸಮೂಹವನ್ನು (ಶೇ. 10ರ ಸರಣಿ + 4ಕೆಬಿ ಸೂಕ್ತಾಳಿಜೀವಿಗಳ ಸಮೂಹ: ಫೆನೋರ್ಮಾಕಿಟ + ಆಸ್ಪೆರ್ಟಿಲಸ್ + ಫ್ಲೂರೋಟಸ್ + ಟ್ರೈಕೊಡಮ್ + ಸೂಡೋಮೊನಾಸ್ + ಬ್ಯಾಸಿಲಸ್ + ಸೆಲ್ಯೂಲೋಮೊನಾಸ್ ವನ್ನು 400ಲೀ. ನೀರಿನಲ್ಲಿ ಬೆರೆಸಿ) ತರಗಿನ ಮೇಲೆ ಹರಡುವುದು. ಮೊದಲ ಉಪಚಾರದ 30 ದಿನಗಳ ನಂತರ ತರಗನ್ನು ತಿರುವು ಹಾಕಿ ಮೇಲೆ ತಿಳಿಸಿದ ಹಾಗೆ ಎರಡನೇ ಬಾರಿ ಉಪಚರಿಸಿವುದು. ಈ ರೀತಿ ತರಗನ್ನು ಸೂಕ್ತಾಳಿಜೀವಿಗಳ ಸಮೂಹದಿಂದ ಉಪಚರಿಸುವುದರಿಂದ 75–90 ದಿನಗಳಲ್ಲಿ ಕಬ್ಬಿನ ತರಗು ಗೊಬ್ಬರವಾಗಿ ಕೂಳೆ ಬೆಳೆಗೆ ಮೋಷಕಾಶಗಳನ್ನು ಒದಗಿಸುತ್ತದೆ. ಮುಕ್ಕಿನ ಘಲವ್ತತೆಯು ಹೆಚ್ಚಾಗಿ ಶೇ. 25–30 ರಷ್ಟು ರಸಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆಮಾಡಬಹುದಾಗಿದೆ.



## **ಚೆಳೆ ಸಂರಕ್ಷಣೆ (18)**

### **ಕೆಟೆ ಶಾಸ್ತ್ರ (7)**

- ಟೋಮ್ಯಾಟೋ ಬೆಳೆಯಲ್ಲಿ ಟೂಟ ಕಾಯಿ ಕೊರಕ ಕೆಟೆ ಹತೋಟಿಗಾಗಿ ಸ್ವೀನಟೋರಮ್ ಅಥವಾ ಕ್ಲೋರಂಟ್ರಾನಿಲಿಮೋಲ್ರ್ ಸಿಂಪರಣೆ: ಟೋಮ್ಯಾಟೋ ಬೆಳೆಯಲ್ಲಿ ಟೂಟ ಕಾಯಿ ಕೊರಕ ಕೆಟೆ ಹತೋಟಿಗಾಗಿ ಸ್ವೀನಟೋರಮ್ 11.7 ಎಸ್‌ಸಿ ಕೆಟನಾಶಕವನ್ನು 0.75 ಮೀ.ಲೀ/ಲೀ ನಿರೀಗಿ ಬೆರೆಸಿ ಸಿಂಪಡಿಸಿದಾಗ (ಮೊದಲನೆ ಸಿಂಪರಣೆ: ಕೆಟದ ಭಾದೆಯು ಕಂಡುಬಂದಾಗ ಮತ್ತು ಅಗತ್ಯವಿದ್ದರೆ 2ನೇ ಸಿಂಪರಣೆಯನ್ನು 15 ದಿನಗಳ ನಂತರ ನೀಡುವುದು) ಶೇ. 80ರಷ್ಟು ಹಾನಿಯ ಪ್ರಮಾಣ ಕಡಿಮೆ ಮಾಡುವುದರ ಜೊತೆಗೆ ಶೇ. 62ರಷ್ಟು ಹೆಚ್ಚಿನ ಇಳುವರಿಯನ್ನು (ಉಪಚರಿಸದ ಗಿಡಗಳಿಗೆ ಹೋಲಿಸಿದಾಗ) ಮತ್ತು 2.19:1 ಲಾಭ-ವೆಚ್ಚದ ಅನುಪಾತವನ್ನು ಪಡೆಯಬಹುದಾಗಿದೆ ಅಥವಾ ಕ್ಲೋರಂಟ್ರಾನಿಲಿಮೋಲ್ರ್ 18.5 ಎಸ್‌ಸಿ ಕೆಟನಾಶಕವನ್ನು ಪ್ರತಿ ಲೀಟರ್ ನೀರಿಗೆ 0.3 ಮೀ.ಲೀ ಬೆರೆಸಿ ಸಿಂಪಡಿಸುವುದರಿಂದ (ಮೊದಲನೆ ಸಿಂಪರಣೆ: ಕೆಟದ ಭಾದೆಯು ಕಂಡುಬಂದಾಗ ಮತ್ತು ಅಗತ್ಯವಿದ್ದರೆ 2ನೇ ಸಿಂಪರಣೆಯನ್ನು 15 ದಿನಗಳ ನಂತರ ನೀಡುವುದು) ಶೇ. 72ರಷ್ಟು ಹಾನಿಯ ಪ್ರಮಾಣ ಕಡಿಮೆ ಮಾಡುವುದರ ಜೊತೆಗೆ ಶೇ. 56ರಷ್ಟು ಹೆಚ್ಚಿನ ಇಳುವರಿಯನ್ನು (ಉಪಚರಿಸದ ಗಿಡಗಳಿಗೆ ಹೋಲಿಸಿದಾಗ) ಮತ್ತು 2.11:1 ಲಾಭ-ವೆಚ್ಚದ ಅನುಪಾತವನ್ನು ಪಡೆಯಬಹುದಾಗಿದೆ

- ದ್ವಿದಳ ಧಾನ್ಯಕಾಳು ದುಂಬಿಯ ಹತೋಟಿಗಾಗಿ ಸ್ಪೈನಟೊರಮ್‌ನೊಂದಿಗೆ ಬೀಜೋಪಚಾರ: ಸಂಸ್ಕರಿಸಿದ ದ್ವಿದಳ ಧಾನ್ಯದ ಬೀಜಗಳನ್ನು ಶೇ. 10ಕ್ಕಿಂತ ಕಡಿಮೆ ತೇವಾಂಶಕ್ಕಾಗಿ ಬಿಸಿಲಿನಲ್ಲಿ ಒಣಗಿಸಿ, ಬೀಜಗಳನ್ನು ಸ್ಪೈನಟೊರಮ್ ಶೇ. 11.7 ಎಸ್‌ಸಿ @ 2.50 ಮೀ.ಲೀ ಕೆಟನಾಶಕವನ್ನು 50 ಮೀ.ಲೀ ನೀರಿನಲ್ಲಿ ಬೆರೆಸಿ ಬೀಜೋಪಚಾರ ಮಾಡಿ 4 ಫಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ, ಗೋಣಿ ಚೀಲದಲ್ಲಿ ತುಂಬಿ ಶೇಕರಿಸಿದುವುದರಿಂದ ಕಾಳು ದುಂಬಿಯ ಬಾಧೆಯಿಂದ ದ್ವಿದಳ ಧಾನ್ಯ ಬೀಜವನ್ನು 6 ಶಿಂಗಳ ಕಾಲ ಕಾಪಾಡುಬಹುದು ಹಾಗೂ ಬೀಜದ ಗುಣಮಟ್ಟವನ್ನು 12 ಶಿಂಗಳಗಳವರೆಗೆ ವೃತ್ತಾಸ್ವವಾಗದಂತೆ ಕಾಪಾಡುಬಹುದು



- ನೆಲಗಡಲೆ ಹೊಲದಲ್ಲಿ ಕಾಡುಹಂಡಿಗಳ ನಿರ್ವಹಣೆ: ನೆಲಗಡಲೆ ಹೊಲದಲ್ಲಿ ಕಾಡುಹಂಡಿಗಳ ನಿರ್ವಹಣೆಗಾಗಿ ಹೊಲದ ಗಡಿಯ ಸುತ್ತ ನೈಲಾನ್ ಬಲೆಗಳನ್ನು ನೆಲದಿಂದ 4 ಅಡಿ ಎತ್ತರದವರೆಗೂ ನಿಲ್ಲಿಸಿ ಹಾಗೂ ನೆಲದ ಮೇಲೆ ಎರಡು ಅಡಿಯಪ್ಪು ಹಾಸಿ, ಹಾಸಿದ ಬಲೆಯನ್ನು ಮಣ್ಣಿನಿಂದ ಮುಚ್ಚುವುದರಿಂದ ಕಾಡುಹಂಡಿಗಳ ಹಾವಳಿಯು ಕಡಿಮೆಯಾಗಿ 4.3:1 ಲಾಭ: ವೆಚ್ಚದ ಅನುಪಾತವನ್ನು ಪಡೆಯಬಹುದಾಗಿದೆ. ಅಥವಾ ನೆಲಗಡಲೆ ಹೊಲದಲ್ಲಿ ಕಾಡುಹಂಡಿಗಳ ನಿರ್ವಹಣೆಗಾಗಿ ಉಪಯೋಗಿಸಿದ ಸೀರೆಗಳನ್ನು ಹೊಲದ ಗಡಿಯ ಸುತ್ತ ನೆಲದ ಮೇಲೆ ಮೂರು ಅಡಿ ಎತ್ತರಕ್ಕೆ ನಿಲ್ಲಿಸಿ, ನೆಲದ ಮೇಲೆ ಮುಕ್ಕಾಲು ಅಡಿಯಪ್ಪು ಹಾಸಿ, ಹಾಸಿದ ಸೀರೆಯನ್ನು ಮಣ್ಣಿನಿಂದ ಮುಚ್ಚುವುದರಿಂದ ಕಾಡುಹಂಡಿಗಳ ಹಾವಳಿಯು ಕಡಿಮೆಯಾಗಿ 3.7:1 ಲಾಭ: ವೆಚ್ಚದ ಅನುಪಾತವನ್ನು ಪಡೆಯಬಹುದಾಗಿದೆ.



- ಹತ್ತಿಯಲ್ಲಿ ರಸಹಿರುವ ಕೇಟಗಳ (ಬಿಳನೊಣ, ಬ್ರೈಟಿನ್‌ಸಿ, ಹಸಿರುಜಿಹುಳು ಮತ್ತು ಎಫಿಡ್ ಹೇನ್) ನಿಯಂತ್ರಣಕ್ಕಾಗಿ ಘೂನಿಕ್‌ಅಮ್ಯೂಡ್ ಸಿಂಪರಣೆ: ಘೂನಿಕ್‌ಅಮ್ಯೂಡ್ 50 ಡಬ್ಲ್ಯೂ.ಜಿ 0.3 ಗ್ರಾಂ/ಲೀ ನೀರಿಗೆ ಬೆರಸಿ ಸಿಂಪರಣೆಮಾಡಿದ (ಮೊದಲನೆ ಸಿಂಪರಣೆ: ಬಿತ್ತನೆಯ 45 ದಿನಗಳನಂತರ ಮತ್ತು 2ನೇ ಸಿಂಪರಣೆ: ರಸಹಿರುವ ಕೇಟಗಳ ಸಂಖ್ಯೆಯು ಆರ್ಥಿಕ ಮಟ್ಟದ ರೇಖೆಯನ್ನು ಮೇರಿದಾಗ) ತಾಕುಗಳಲ್ಲಿ ರಸಹಿರುವ ಕೇಟಗಳ ಭಾದೆ ಕಡಿಮೆಯಾಗಿದ್ದು, ಹೆಚ್ಚಿನ ಹತ್ತಿ ಇಟುವರಿ (20.20 ಸ್ಟ್ರೀ/ಹೆ) ಮತ್ತು 3.14:1 ಲಾಭ:ವೆಚ್ಚದ ಅನುಪಾತವನ್ನು ಪಡೆಯಬಹುದಾಗಿದೆ.



- ಮೆಣಸಿನಕಾಯಿ ಬೆಳೆಯಲ್ಲಿ ಟ್ರಿಪ್ಸ್ ನುಸಿಯ ಭಾದೆಯ ಹತೋಟಗಾಗಿ ಸ್ಪೈನಟೋರಮ್ ಸಿಂಪರಣೆ: ಮೆಣಸಿನಕಾಯಿ ಬೆಳೆಯಲ್ಲಿ ಟ್ರಿಪ್ಸ್ ನುಸಿಯ ಭಾದೆಯ ಹತೋಟಗಾಗಿ ಸ್ಪೈನಟೋರಮ್ 11.7 ಎಸ್‌ಸಿ ಕೇಟನಾಶಕವನ್ನು ಪ್ರತಿ ಲೀಟರ್ ನೀರಿಗೆ 1 ಮೀ.ಲೀ ಬೆರೆಸಿ ಸಿಂಪಡಿಸುವುದರಿಂದ (ಮೊದಲನೆ ಸಿಂಪರಣೆ: ಕೇಟದ ಭಾದೆಯ ಕಂಡುಬಂದಾಗ ಮತ್ತು ಅಗತ್ಯವಿದ್ದರೆ 2ನೇ ಸಿಂಪರಣೆಯನ್ನು 15 ದಿನಗಳ ನಂತರ ನೀಡುವುದು) ನುಸಿಯ ಭಾದೆಯನ್ನು ಕಡಿಮೆ ಮಾಡುವುದರ ಜೊತೆಗೆ ಶೇ. 35ರಷ್ಟು ಹೆಚ್ಚಿನ ಇಳುವರಿಯನ್ನು (ಲುಪಚರಿಸದ ಗಿಡಗಳಿಗೆ ಹೋಲಿಸಿದಾಗ) ಮತ್ತು 3.07:1 ಲಾಭ-ವೆಚ್ಚದ ಅನುಪಾತವನ್ನು ಪಡೆಯಬಹುದಾಗಿದೆ.



➤ ತೆಂಗಿನಲ್ಲಿ ರೋಗೋಸ್ ಸ್ಪೈರಲಿಂಗ್ ಬಿಳಿನೊಣ ಕೇಟದ ನಿರ್ವಹಣೆ:

- ✓ ತೆಂಗಿನಲ್ಲಿ ರೋಗೋಸ್ ಸ್ಪೈರಲಿಂಗ್ ಬಿಳಿನೊಣ ನಿರ್ವಹಣೆಗಾಗಿ ಸಸ್ಯಮೂಲ ಕೇಟನಾಶಕಗಳಾದ ಶೇ.1ರ ಅರುಖಾಡಿರಾಕ್ಷಿನ್ ಅನ್ನು 2 ಮೀ.ಲೀ./ಲೀ ನೀರಿಗೆ ಬೆರೆಸಿ ಸಿಂಪಡಿಸಿದಾಗ 5 ಮತ್ತು 10 ದಿನಗಳ ನಂತರ ಶೇ. 41.92 ಮತ್ತು ಶೇ. 54.64ರಷ್ಟು ಅರೆಪ್ರೈಡ ಕೇಟಗಳ ಸಂಖ್ಯೆಯು ಹಾಗೂ ಶೇ. 39.55 ಮತ್ತು ಶೇ. 63.96ರಷ್ಟು ಪ್ರೈಡ ಕೇಟಗಳ ಸಂಖ್ಯೆಯು ಕಡಿಮೆಯಿರುತ್ತದೆ **ಅಥವಾ**
- ✓ ಬೇವಿನ ಎಣ್ಣೆ ಪ್ರತೀ ಲೀಟರ್ ನೀರಿಗೆ 10 ಮೀ.ಲೀ. + ಸಾಬುನು 10 ಗ್ರಾಂ ನಂತೆ ಬೆರೆಸಿ ಎಲೆಗಳ ತಳಭಾಗಕ್ಕೆ ಸಿಂಪಡಿಸಿದಾಗ 5 ಮತ್ತು 10 ದಿನಗಳ ನಂತರ ಶೇ. 55.12 ಮತ್ತು ಶೇ. 58.11 ರಷ್ಟು ಅರೆಪ್ರೈಡ ಕೇಟಗಳ ಸಂಖ್ಯೆಯು ಹಾಗೂ ಶೇ. 51.79 ಮತ್ತು ಶೇ. 61.57 ರಷ್ಟು ಪ್ರೈಡ ಕೇಟಗಳ ಸಂಖ್ಯೆಯು ಕಡಿಮೆಯಿರುತ್ತದೆ.

- ಕೇಟ ಭಕ್ಕ ಶಿಲೀಂದ್ರಗಳನ್ನು ಬಳಸಿ ತೆಂಗಿನಲ್ಲಿ ರೋಗೋಸ್ ಸ್ಪೈರಲಿಂಗ್ ಬಿಳಿನೊಣ ನಿರ್ವಹಣೆ: ತೆಂಗಿನಲ್ಲಿ ರೋಗೋಸ್ ಸ್ಪೈರಲಿಂಗ್ ಬಿಳಿನೊದ ನಿರ್ವಹಣೆಗಾಗಿ ಪರಿಸರ ಸ್ವೀಕಿ ಕೇಟ ಭಕ್ಕ ಶಿಲೀಂದ್ರ, ಲಿಕ್ಯಾನಿಸಿಲಿಯಮ್ ಲಿಕ್ಯಾನಿ ಯನ್ನು 5 ಗ್ರಾಂ/ಲೀ (ಸಿ. ಎಪ್. ಯು  $2*10^8$  /ಗ್ರಾಂ) ನೀರಿಗೆ ಬೆರೆಸಿ ಎಲೆಗಳ ತಳಭಾಗಕ್ಕೆ ಸಿಂಪಡಿಸಿದಾಗ 5 ಮತ್ತು 10 ದಿನಗಳ ನಂತರ ಶೇ. 40.23 ಮತ್ತು ಶೇ. 64.32 ರಷ್ಟು ಅರೆಪ್ರೈಡ ಕೇಟಗಳ ಸಂಖ್ಯೆಯು ಹಾಗೂ ಶೇ. 44.73 ಮತ್ತು ಶೇ. 90.37 ರಷ್ಟು ಪ್ರೈಡ ಕೇಟಗಳ ಸಂಖ್ಯೆಯು ಕಡಿಮೆಯಿರುತ್ತದೆ.



ಬಿಳಿನೊಣಗಳ ಗುಂಪು



ಪ್ರೈಡ ಕೇಟಗಳ ನಾಶವಾಗಿರುವ ದೃಶ್ಯ

## ಸಸ್ಯರೋಗ ಶಾಸ್ತ್ರ (11)

- ಭತ್ತದ ಎಲೆಕವಚ ಅಂಗಮಾರಿ ರೋಗದ ನಿರ್ವಹಣೆಗಾಗಿ ಕೈಟಸಾನ್ ಸಿಂಪರಣೆ: ಕೈಟಸಾನ್ 1 ಗ್ರಾಂ/ಲೀ. ನೀರಿಗೆ ಬೆರಸಿ ನಾಟಿ ಮಾಡಿದ 30 ಮತ್ತು 60 ದಿನಗಳಲ್ಲಿ ಸಿಂಪರಣೆ ಮಾಡಿದಾಗ ಭತ್ತದ ಎಲೆಕವಚ ಅಂಗಮಾರಿ ರೋಗವು ಶೇ. 62.9ರಷ್ಟು ಕಡಿಮೆಯಾಗಿರುವುದು ಕಂಡುಬಂದಿರುತ್ತದೆ. ಧಾನ್ಯದ ಇಳುವರಿಯು ಶೇ. 35–40 ರಷ್ಟು ಹೆಚ್ಚಾಗಿದ್ದು, ಶೇ. 52ರಷ್ಟು ಧಾನ್ಯಗಳ ಜಳಗ್ಗಾಗಿ ವಿಕೆಯನ್ನು ಕಡಿಮೆ ಮಾಡಿ 2.46:1 ಲಾಭ:ವೆಚ್ಚದ ಅನುಪಾತವನ್ನು ಪಡೆಯಬಹುದಾಗಿದೆ.



- ಮುಸುಕಿನ ಜೋಳದ ದುಂಡಾಣು ಕಾಂಡ ಕೊಳೆರೋಗದ ಹರ್ಡೋಟಿಗಾಗಿ ಬ್ಲೀಚಿಂಗ್ ಪೌಡರ್ ಮತ್ತು ಸ್ಟ್ರೇಪ್ಸ್ ಬಳಕೆ: ಮುಸುಕಿನ ಜೋಳದ ದುಂಡಾಣು ಕಾಂಡ ಕೊಳೆರೋಗದ ಹರ್ಡೋಟಿಗಾಗಿ ಬ್ಲೀಚಿಂಗ್ ಪೌಡರ್ @ 0.1 ಗ್ರಾಂ/ಲೀ. + ಸ್ಟ್ರೇಪ್ಸ್ ಸಲ್ಟ್ @ 0.4 ಗ್ರಾಂ/ಲೀ. ಅನ್ನ ಭಾದಿತ ಗಿಡಗಳ ಸುತ್ತ ಮಣ್ಣನಲ್ಲಿ ತೋಯಿಸುವುದರಿಂದ ಉಪಚರಿಸದ ಬೆಳೆಗೆ ಹೋಲಿಕೆ ಮಾಡಿದಾಗ ಶೇ. 74ರಷ್ಟು ರೋಗದ ತೀವ್ರತೆಯು ಕಡಿಮೆಯಾಗಿದ್ದು, ಶೇ.141.4 ವರೆಗೆ ಇಳುವರಿಯು ಅಧಿಕವಾಗಿರುತ್ತದೆ ಮತ್ತು 2.18:1 ಲಾಭ:ವೆಚ್ಚದ ಅನುಪಾತವನ್ನು ಪಡೆಯಬಹುದಾಗಿದೆ.



- ಸ್ವಾದೋಮೋನಸ್‌ನೊಂದಿಗೆ ಬೀಜೋಪಚಾರ ಹಾಗು ಟ್ರೈಸ್ಟ್‌ಕಾಜೋಲ್‌ ಮತ್ತು ಮ್ಯಾಂಕೋಜೆಬ್‌ ಸಿಂಪರಣೆಯಿಂದ ರಾಗಿ ಬೆಳಯಲ್ಲಿ ಕುತ್ತಿಗೆ ಹಾಗೂ ಇಲ್ಲಿ ಬೆಂಕಿರೋಗದ ನಿರ್ವಹಣೆ: ಪ್ರತೀ ಕೆ.ಜಿ ಬೀಜಕ್ಕೆ 10ಗ್ರಾಂ ಸ್ವಾದೋಮೋನಸ್ ಮ್ಲೂರೋಸ್‌ನ್ನು ಟಾಕ್‌ಪುಡಿಯಿಂದ ಬೀಜೋಪಚಾರ ವಾಡಿ ನಂತರ ಟ್ರೈಸ್ಟ್‌ಕಾಜೋಲ್‌ ಶೇ.18 + ಮ್ಯಾಂಕೋಜೆಬ್‌ ಶೇ.62 ಶೀಲೀಂದ್ರನಾಶಕವನ್ನು 0.5 ಗ್ರಾಂ/ಲೀ ನೀರಿಗೆ ಬೆರೆಸಿ ಹೊಡೆತನೆ ಬರುವ ಹಂತದಲ್ಲಿ ಸಿಂಪರಣೆ ವಾಡುವುದು ಹಾಗು ರೋಗದ ತೀವ್ರತೆಯ ಅನುಸಾರ ಎರಡನೇ ಸಿಂಪರಣೆಯನ್ನು 10–15 ದಿನಗಳ ತರುವಾಯ ವಾಡುವುದರಿಂದ ರೋಗವನ್ನು ನಿರ್ವಹಿಸುವುದರ ಜೊತೆಗೆ ಹೆಚ್ಚಿನ ಧಾನ್ಯದ (2691 ಕೆಜಿ/ಹೆ) ಹಾಗು ಮೇವಿನ (3900 ಕೆಜಿ/ಹೆ) ಇಳುವರಿಯನ್ನು ಮತ್ತು ಹೆಚ್ಚಿನ ಲಾಭ:ವೆಚ್ಚದ ಅನುಪಾತವನ್ನು (2.45:1) ಪಡೆಯಬಹುದು.



ಉಪಚರಿಸಿದ ಬೆಳೆ



ಉಪಚರಿಸದ ಬೆಳೆ

- ಮುಸುಕಿನ ಜೋಳದ ಬೆಳೆಯಲ್ಲಿ ಎಲೆ ಅಂಗಮಾರಿ ರೋಗದ ಸಮಗ್ರ ನಿರ್ವಹಣೆ: ಮುಸುಕಿನ ಜೋಳದ ಬೆಳೆಯಲ್ಲಿ ಎಲೆ ಅಂಗಮಾರಿ ಸಮಗ್ರ ರೋಗದ ನಿರ್ವಹಣೆಗಾಗಿ ಪ್ರತಿ ಕೆ.ಜಿ ಬೀಜಕ್ಕೆ 10ಗ್ರಾಂ ಜ್ಯೋತಿಕ ಜೀವಾಣಿ ಟ್ರೈಕೋಡಮಾರ್‌ಹಾರ್ಟಿಯಾನಮ್‌ ನಿಂದ ಬೀಜೋಪಚಾರ + 5 ಮಿ.ಲೀ ನಿಂಬಿಸಿಡಿನ್‌ ಪ್ರತಿ ಲೀ. ನೀರಿನಲ್ಲಿ ಬೆರೆಸಿ ಬಿತ್ತನೆ ವಾಡಿದ 35 ದಿನಗಳ ನಂತರ ಸಿಂಪರಣೆ + ಪ್ರತಿ ಲೀ ನೀರಿಗೆ 1.0 ಮಿ.ಲೀ ಸಂಯುಕ್ತ ಶೀಲೀಂದ್ರನಾಶಕವಾದ ಅಜಾಸ್ಟ್‌ಸ್ಟ್ರೋಬಿನ್‌ 18.2% + ಡ್ಯೂಫೆನ್‌ಕೆನಜೋಲ್‌ ಶೇ.11.4 ಡಬ್ಲ್ಯೂ/ ಡಬ್ಲ್ಯೂ ಎಸ್‌.ಸಿ ಬೆರೆಸಿ ಬಿತ್ತನೆಯಾದ 45 ದಿನಗಳ ನಂತರ ಸಿಂಪರಣೆ ವಾಡುವುದರಿಂದ ಶೇ.65 ರಷ್ಟು ರೋಗದ ತೀವ್ರತೆಯು ಕಡಿಮೆಯಾಗಿದ್ದು, ಶೇ.75 ರಷ್ಟು ಇಳುವರಿಯು ಅಧಿಕವಾಗಿರುತ್ತದೆ ಮತ್ತು 3.8:1 ಲಾಭ:ವೆಚ್ಚದ ಅನುಪಾತವನ್ನು ಪಡೆಯಬಹುದಾಗಿದೆ.



ಉಪಚರಿಸಿದ ಬೆಳೆ

ಉಪಚರಿಸದ ಬೆಳೆ

- ಸೂರ್ಯಕಾಂತಿ ಬೆಳೆಯಲ್ಲಿ ಅಲ್ಟನೇರಿಯಾಸ್ಟರ್ ಎಲೆ ಚುಕ್ಕೆ ರೋಗದ ನಿರ್ವಹಣೆ: ಸೂರ್ಯಕಾಂತಿ ಬೆಳೆಯಲ್ಲಿ ಅಲ್ಟನೇರಿಯಾಸ್ಟರ್ ಎಲೆ ಚುಕ್ಕೆ ರೋಗದ ನಿರ್ವಹಣೆಗೆ ಸಂಯುಕ್ತ ಶೀಲೀಂದ್ರನಾಶಕ ಕಾರ್ಬೆಂಡಜಿಮ್ ಶೇ.12 + ಮಾತ್ರಂಕೊಂಜೆಬ್ ಶೇ.63 ಡಬ್ಲೂಪಿ 2 ಗ್ರಾಂ/ಕೆಜಿ ಬೀಜಕ್ಕೆ ಉಪಚರಿಸುವುದು ಹಾಗೂ ಬಿತ್ತನೆ ಮಾಡಿದ 45 ದಿನಗಳ ನಂತರ ಅಥವಾ ರೋಗದ ಪ್ರಾರಂಭದಲ್ಲಿ ಡ್ಯೂಫೆನ್‌ನೆಂಜೋಲ್ ಶೇ.25 + ಮೌಲಿಕೆನೆಂಜೋಲ್ ಶೇ.25 0.25 ಮಿಲೀ/ಲೀ ನೀರಿಗೆ ಬೆರಸಿ ಮೊದಲ ಸಿಂಪರಣೆ, ಅಗತ್ಯವಿದ್ದರೆ ಎರಡನೇ ಸಿಂಪರಣೆ 15 ದಿನಗಳ ನಂತರ ನೀಡುವುದು. ಇದರಿಂದ ರೋಗವು ಶೇ.64.38 ರಷ್ಟು ರೋಗ ಕಡಿಮೆಯಾಗಿದ್ದು, ಶೇ.28.4 ಕಾಳಿನ ಇಳುವರಿ ಹೆಚ್ಚಾಗಿದ್ದು, 18.31:1 ಲಾಭ:ವೆಚ್ಚದ ಅನುಪಾತವನ್ನು ಪಡೆಯಬಹುದಾಗಿದೆ. ಜೊತೆಗೆ ಬಾದಿ ರೋಗದ ಹತ್ತೋಟಿಯಾಗಿರುವುದು ಕೂಡಾ ಕಂಡುಬಂದಿರುತ್ತದೆ.



- ಕೊರಲೆ ಬೆಳೆಯಲ್ಲಿ ಎಲೆ ಅಂಗಮಾರಿ ರೋಗದ ನಿರ್ವಹಣೆಗಾಗಿ ಮೋಟಿಕೋನೆಂಜೋಲ್ ಸಿಂಪರಣೆ: ಕೊರಲೆ ಬೆಳೆಯಲ್ಲಿ ಎಲೆ ಅಂಗಮಾರಿರೋಗದ ನಿರ್ವಹಣೆಗಾಗಿ ಮೋಟಿಕೋನೆಂಜೋಲ್ 25% ಇಸಿ @ 1 ಮಿಲೀ/ಲೀ ನೀರಿಗೆ ಬೆರಸಿ 35–40 ದಿನಗಳ ನಂತರ (ರೋಗದ ಲಕ್ಷಣಗಳು ಕಂಡು ಬಂದಾಗ) ಸಿಂಪರಿಸುವುದರಿಂದ ಶೇ.65.43 ರಷ್ಟು ರೋಗ ಕಡಿಮೆಯಾಗಿದ್ದು, ಶೇ. 191.1ರಷ್ಟು ಧಾನ್ಯದ ಇಳುವರಿ ಹೆಚ್ಚಾಗಿದ್ದು ಮತ್ತು 2.28:1 ಲಾಭ:ವೆಚ್ಚದ ಅನುಪಾತವನ್ನು ಪಡೆಯಬಹುದು.



ಉಪಚರಿಸಿದ ಬೆಳೆ



ಉಪಚರಿಸದ ಬೆಳೆ

- ಅಲಸಂದೆ ಬೆಳೆಯಲ್ಲಿ ತುಕ್ಕ ರೋಗದ ನಿರ್ವಹಣೆಗಾಗಿ ಮ್ಯಾಂಚೋಜೆಬ್ ಮತ್ತು ಕಾರ್ಬೆಂಡ್ಯೆಚಿಂ ಸಿಂಪಡಣೆ: ಅಲಸಂದೆ ಬೆಳೆಯಲ್ಲಿ ತುಕ್ಕ ರೋಗದ ನಿರ್ವಹಣೆಗಾಗಿ ಮ್ಯಾಂಚೋಜೆಬ್ 63% + ಕಾರ್ಬೆಂಡ್ಯೆಚಿಂ 12% @ 2 ಗ್ರಾ/ಲೀ ನೀರಿಗೆ ಬೆರೆಸಿ (ರೋಗದ ಲಕ್ಷಣಗಳು ಕಂಡು ಬಂದಾಗ: 2-3 ತುಕ್ಕರೋಗದ ಗುಳ್ಳೆಗಳು) ಸಿಂಪಡಿಸುವುದರಿಂದ ಶೇ.65.81ರಪ್ಪು ರೋಗ ಕಡಿಮೆಯಾಗಿದ್ದು, ಶೇ. 81.48ರಪ್ಪು ಕಾಳಿನ ಇಳುವರಿ ಹೆಚ್ಚಾಗಿದ್ದು, 3.17:1 ಲಾಭ:ವೆಚ್ಚದ ಅನುಪಾತವನ್ನು ಪಡೆಯಬಹುದು.



ಉಪಚರಿಸಿದ ಬೆಳೆ



ಉಪಚರಿಸದ ಬೆಳೆ

ಮೊಸಿನಕಾಯಿ ಬೆಳೆಯಲ್ಲಿ ಒಂದಿ ರೋಗದ ನಿರ್ವಹಣೆಗಾಗಿ ಜಾಕ್ಸೆಸ್‌ಮೈಂಬಿನ್ ಮತ್ತು ಡ್ಯೂಫೆನ್‌ಚೋನ್‌ಜೋಲ್ ಸಿಂಪರಣೆ: ಒಂದು ರೋಗ ಕಂಡುಬಂದಲ್ಲಿ, ಅಜಾಕ್ಸೆಸ್‌ಮೈಂಬಿನ್ ಶೇ.18.2 + ಡ್ಯೂಫೆನ್‌ಚೋನ್‌ಜೋಲ್ ಶೇ.11.4 ಇಸಿ 1.2 ಮೀ.ಲೀ/ಲೀ ನೀರಿಗೆ ಬೆರಸಿ 15 ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪರಣೆ ಕೈಗೊಳ್ಳುವುದರಿಂದ ಶೇ. 83 ರಪ್ಪು ರೋಗ ಟ್ರೀಟ್‌ಸಿ 2.03:1 ಲಾಭ:ವೆಚ್ಚದ ಅನುಪಾತವನ್ನು ಪಡೆಯಬಹುದಾಗಿದೆ.



- ಅಲಸಂದೆ ಬೆಳೆಯಲ್ಲಿ ಸಕೋಸ್‌ಸೈಂಬ್ ಎಲೆಚುಕ್ಕೆ ರೋಗದ ನಿರ್ವಹಣೆಗಾಗಿ ಹೆಕ್ಸಾಕೋನೋಜೋಲ್ ಸಿಂಪಡಣೆ: ಹೆಕ್ಸಾಕೋನೋಜೋಲ್ ಶೇ.5 ಎಸಾಸಿ @ 2 ಮೀಲೀ/ಲೀ ನೀರಿಗೆ ಬೆರಸಿ 35 ದಿನಗಳ ನಂತರ (ರೋಗದ ಲಕ್ಷಣಗಳು ಕಂಡು ಬಂದಾಗ) ಸಿಂಪಡಿಸುವುದರಿಂದ ಶೇ. 64 ರಪ್ಪು ರೋಗ ಕಡಿಮೆಯಾಗಿದ್ದು, ಶೇ. 78.39 ರಪ್ಪು ಕಾಳಿನ ಇಳುವರಿ ಹೆಚ್ಚಾಗಿದ್ದು, 3.87:1 ಲಾಭ:ವೆಚ್ಚದ ಅನುಪಾತವನ್ನು ಪಡೆಯಬಹುದು.



ಉಪಚರಿಸಿದ ಬೆಳೆ



ಉಪಚರಿಸದ ಬೆಳೆ

- ಮಾವಿನ ಬೆಳೆಯಲ್ಲಿ ಖಾದಿ ರೋಗದ ನಿರ್ವಹಣೆಗಾಗಿ ಟೆಬುಕೋನಜೋಲ್ ಮತ್ತು ಟ್ರೈಫ್ಲಾಕ್ಸಿಸ್‌ಟ್ರೋಟ್ರೋಬಿನ್ ಸಿಂಪಡಣೆ: ಟೆಬುಕೋನಜೋಲ್ ಶೇ.50 + ಟ್ರೈಫ್ಲಾಕ್ಸಿಸ್‌ಟ್ರೋಟ್ರೋಬಿನ್ ಶೇ.25 ಡಬ್ಲೂಪಿ ಅನ್ನ 0.4 ಗ್ರಾ.ಗ್/ಲೀ ನೀರಿಗೆ ಬೆರೆಸಿ ಮೊಗ್ನಿನ ಹಂತದಲ್ಲಿ ಸಿಂಪಡಣಿ ಮತ್ತು ರೋಗದ ತೀವ್ರತೆ ಕಂಡುಬಂದಲ್ಲಿ 30 ದಿನಗಳ ಅಂತರದಲ್ಲಿ ಎರಡನೇ ಸಿಂಪರಣೆ ಕ್ಯೂಗೋಳ್ಯಾವುದರಿಂದ ಶೇ. 85 ರಷ್ಟು ರೋಗ ಕ್ಷೀಣಿಸಿ 13.11:1 ಲಾಭ:ವೆಚ್ಚದ ಅನುಪಾತವನ್ನು ಪಡೆಯಬಹುದಾಗಿದೆ.



- ಪರಂಗಿ ಬೆಳೆಯಲ್ಲಿ ಕಮ್ಮು ಚುಕ್ಕೆ ರೋಗದ ನಿರ್ವಹಣೆ: ರೋಗ ಕಂಡ ತಕ್ಷಣ ಮೊದಲ ಸಿಂಪರಣೆಯಾಗಿ 2 ಗ್ರಾ. ಮ್ಯಾಂಕೋಜೆಬ್ ಶೇ.50 ಡಬ್ಲೂಪಿ, ಎರಡನೇ ಸಿಂಪರಣೆಯಾಗಿ 1 ಮೀಲಿ ಡ್ಯೂಪೆಂಕೋನಜೋಲ್ ಶೇ.25 ಇಸಿ ಮತ್ತು ಮೂರನೇ ಸಿಂಪರಣೆಯಾಗಿ ಟ್ರೈಫ್ಲಾಕ್ಸಿಸ್‌ಟ್ರೋಬಿನ್ ಶೇ.50 + ಟೆಬುಕೋನಜೋಲ್ ಶೇ.25 ಡಬ್ಲೂಪಿ 0.5 ಗ್ರಾ.ಗ್/ಲೀ ನೀರಿಗೆ ಬೆರೆಸಿ 15 ದಿನಗಳ ಅಂತರದಲ್ಲಿ ಸಿಂಪರಣೆ ಮಾಡುವುದರಿಂದ ಕಮ್ಮು ಚುಕ್ಕೆ ರೋಗವು ಎಲೆಗಳ ಮೇಲೆ ಶೇ. 83.95 ರಷ್ಟು ಹಾಗೂ ಹಣ್ಣುಗಳ ಮೇಲೆ ಶೇ. 88.44ರಷ್ಟು ಕಡಿಮೆಯಾಗಿರುವುದು ಕಂಡು ಬಂದಿರುತ್ತದೆ ಹಾಗು 3.25:1 ಲಾಭ:ವೆಚ್ಚದ ಅನುಪಾತವನ್ನು ಪಡೆಯಬಹುದಾಗಿದೆ. ಶೀಲೀಂದ್ರ ನಾಶಕಗಳ ಸಿಂಪರಣೆಯಾದ 15 ದಿನಗಳ ನಂತರ ಹಣ್ಣುಗಳನ್ನು ತಿನ್ನಲು ಕೀಳಬಹುದಾಗಿದೆ.

### ರೇಷ್ಮೆ ಕೃಷಿ (1)

- ಹಿಪ್ಪನೇರಳೆ ಮತ್ತು ರೇಷ್ಮೆ ಹುಳುವಿನ ಅಧಿಕ ಬೆಳವಣಿಗೆಗಾಗಿ ಬೆಳೆಸಿದ ಸಮುದ್ರ ಸಸ್ಯದ ಸಾರ (ಕಪ್ಪಾಷ್ಟೆಕ್ಸ್ ಸ್ಪಿ.): ಬೆಳೆಸಿದ ಸಮುದ್ರ ಸಸ್ಯದ ಸಾರ, ಎಲೊಬಿಇಸ್ 13 @ 1.5 ಮೀಲಿ/ಲಿ ನ್ನು ಎಲೆಗಳ ಮೇಲೆ ಸಿಂಪಡನೆಯು ಹಿಪ್ಪನೇರಳೆಯ ಬೆಳವಣಿಗೆ ಪ್ರಚೋದಕವಾಗಿ (ಕೆಲ್ಲೋರೊಫಿಲ್: ಸವರಿದ 30 ದಿನಗಳ ನಂತರ – 2.37 ಮಿಗ್ರಾ.ಗ್/ಗ್ರಾ. 45 ದಿನಗಳ ನಂತರ – 2.55 ಮಿಗ್ರಾ.ಗ್/ಗ್ರಾ, 60 ದಿನಗಳ ನಂತರ – 3.85 ಮಿಗ್ರಾ.ಗ್/ಗ್ರಾ) ಮತ್ತು ರೇಷ್ಮೆ ಹುಳುವಿನಲ್ಲಿ ಹಾಲುತ್ತೊಂಡೆ ಸೋಂಕಿನ ಸಂಭವನೀಯತೆಯನ್ನು (ಮೃತ್ಯು ಪ್ರಮಾಣ: 11.33% ಮತ್ತು ಹುಳುವಿನ ರೋಗದ ಪ್ರಮಾಣ: 3.33%) ಕಡಿಮೆ ಮಾಡಲು ಸಹಕಾರಿಯಾಗಿರುತ್ತದೆ.



ಉಪಚರಿಸಿದ ಬೆಳೆ

ಉಪಚರಿಸದ ಬೆಳೆ

## ಜೀನು ಕೃಷಿ (2)

- ತುಡುವೆ ಜೀನು ಸಾಕಾಣಕೆಗಾಗಿ 6 ಚೋಕಟ್ಟಿನ ಜೀನುಗೂಡುಗಳು: 6

ಚೋಕಟ್ಟಿಗಳ ಜೀನುಗೂಡುಗಳು ಜೀನು ಶೊಯಲ್ಲಿವಿಗೆ ಬೇಗ ಸಿದ್ದಗೆಲ್ಲಿತ್ತವೆ (ಶೀಥಾರಿತ 8 ಚೋಕಟ್ಟಿನ ಜೀನುಗೂಡುಗಳಿಗೆ ಹೋಲಿಸಿದರೆ). ಕುಟುಂಬ ಪಲಾಯನ ಗುಣಪ್ತ 8 ಚೋಕಟ್ಟಿಗಳ(28%) ಜೀನುಗೂಡುಗಳಲ್ಲಿ ಹೆಚ್ಚು ಕಂಡು ಬಂದಿದ್ದು, 6 ಚೋಕಟ್ಟಿಗಳ (16%) ಜೀನುಗೂಡುಗಳಲ್ಲಿ ಕಡಿಮೆಯಿದೆ. ಅದೇ ರೀತಿ ಕುಟುಂಬ ಪಾಲಗುವಿಕೆ ಗುಣಪ್ತ ಹೆಚ್ಚು 8 ಚೋಕಟ್ಟಿಗಳ ಜೀನುಗೂಡುಗಳಲ್ಲಿ ದಾವಿಲಾಗಿದೆ. 8 ಚೋಕಟ್ಟಿಗಳ ಜೀನುಗೂಡಿಗೆ ಹೋಲಿಕೆ ಮಾಡಿದರೆ ಕುಟುಂಬದ ಅಭಿವೃದ್ಧಿ ಹಾಗೂ ಬೆಳವಣಿಗೆಯು 6 ಚೋಕಟ್ಟಿಗಳ ಜೀನುಗೂಡುಗಳಲ್ಲಿ ಹೆಚ್ಚು. ಜೀನುಶೊಯಲ್ಲ ಕೂಡ 6 ಚೋಕಟ್ಟಿಗಳ ಜೀನುಗೂಡುಗಳಲ್ಲಿ ಹೆಚ್ಚು ಕಂಡು ಬಂದಿದೆ. ಆದುದರಿಂದ ಹೆಚ್ಚುವರಿ ಜೀನು ತುಪ್ಪ ಸಂಗ್ರಹಣೆಗಾಗಿ 6 ಚೋಕಟ್ಟಿಗಳ ಜೀನುಗೂಡುಗಳನ್ನು ಬಳಸಬಹುದು.



- ತುಡುವೆ ಜೀನು ಕುಟುಂಬಗಳಿಗೆ ಕೃತಕ ಪರಾಗಗಳು ಮತ್ತು ನೀಡುವ ವಿಧಾನಗಳು: ಕೃತಕ ಪರಾಗವನ್ನು ತುಡುವೆ ಜೀನು ಕುಟುಂಬಗಳಿಗೆ ಪಾರ್ಸೆಂಟ್ ಪೇಪರ್ (ಬಟರ್ ಪೇಪರ್) ನಲ್ಲಿ ನೀಡಿದಾಗ ಜೀನು ಮುಳುಗಳು ಹೆಚ್ಚು ಕೃತಕ ಪರಾಗಗಳನ್ನು ಸೇವಿಸಿರುವುದು ಕಂಡು ಬಂದಿದೆ. ತದನಂತರವಾಗಿ ಪೆಟ್ರಿ ಫೈಲ್ಸ್ (ಪ್ಲಾಸ್ಟಿಕ್ ಬಟ್ಟಲು) ಮತ್ತು ಪ್ಲಾಸ್ಟಿಕ್ ಕವರ್‌ಗಳ ಮೂಲೀನ ಕೂಡ ಪರಾಗ ಪರ್ಯಾಯಗಳನ್ನು ಜೀನು ಕುಟುಂಬಗಳಿಗೆ ನೀಡಬಹುದಾಗಿದೆ. ಪರಾಗ ಪರ್ಯಾಯಗಳನ್ನು ನೀಡುವುದರಿಂದ ಪಾಲಾಯನವನ್ನು ತಡೆಗಟ್ಟಬಹುದಾಗಿದೆ.

**ಕೃತಕ ಪರಾಗಗಳು:** ಕೆಳಗಿನ ಯಾವ ಮಿಶ್ರಣವನ್ನಾದರು ಉಪಯೋಗಿಸಬಹುದು

- ✓ 1.88 ಗ್ರಾಂ ರಾಗಿ ಹಿಟ್ಟು + 3.12 ಗ್ರಾಂ ಹಾಲ್‌ಕ್ಸ್ ಪ್ರಡಿ + 5 ಗ್ರಾಂ ಜೀನುತ್ಪಪ್ಪ
- ✓ 1.88 ಗ್ರಾಂ ರಾಗಿ ಹಿಟ್ಟು + 1.88 ಗ್ರಾಂ ಹಾಲಿನ ಪ್ರಡಿ + 1.25 ಗ್ರಾಂ ಈಸ್ಟ್ + 5 ಗ್ರಾಂ ಜೀನುತ್ಪಪ್ಪ
- ✓ 4.2 ಗ್ರಾಂ ಈಸ್ಟ್ + 0.4 ಗ್ರಾಂ ಮರಿಗಡಲೆ ಪ್ರಡಿ + 0.4 ಗ್ರಾಂ ಹಾಲಿನ ಪ್ರಡಿ + 5ಗ್ರಾಂ ಸಕ್ಕರೆಪಾಕ
- ✓ 1.9 ಗ್ರಾಂ ಹೆಸರುಕಾಳಿನ ಹಿಟ್ಟು + 1.9 ಗ್ರಾಂ ಹಾಲಿನ ಪ್ರಡಿ + 1.2 ಗ್ರಾಂ ಈಸ್ಟ್ + 5 ಗ್ರಾಂ ಜೀನುತ್ಪಪ್ಪ
- ✓ 1.9 ಗ್ರಾಂ ಹೆಸರು ಕಾಳಿನ ಹಿಟ್ಟು + 3.1 ಗ್ರಾಂ ಹಾಲ್‌ಕ್ಸ್ ಪ್ರಡಿ + 5 ಗ್ರಾಂ ಜೀನುತ್ಪಪ್ಪ
- ✓ 1.8 ಗ್ರಾಂ ಸೋಯಾ ಅವರೆ ಹಿಟ್ಟು + 1.8 ಗ್ರಾಂ ಗೋಧಿ ಹಿಟ್ಟು + 1.2 ಗ್ರಾಂ ಈಸ್ಟ್ + 5 ಗ್ರಾಂ ಸಕ್ಕರೆ ಪಾಕ + 0.2 ಗ್ರಾಂ ಡಾಕ್‌ ರಮ್